

ಜಂಟಿ ಬಾಡಿಗೆದಾರರ (ಜಾಯಿಂಟ್ ಹೈರರ್ಸ್) ಬಾಡಿಗೆ ಲಾಕರ್ ಗಾಗಿ ಒಪ್ಪಂದ

ಶಾಖೆಯ ಹೆಸರು		ಶಾಖೆಯ ಕೋಡ್		ಲಾಕರ್ ಸರಣಿ ಮತ್ತು ಸಂಖ್ಯೆ		ಕೀ ನಂ.			
ಲಾಕರ್ ಸೈಜ್		ಶಾಖಾ ನಗರದ ವರ್ಗ		ನಡೆಸುವ ಮಾಧ್ಯಮ:			1ನೇ ಬಾಡಿಗೆದಾರರ ಭಾವಚಿತ್ರ	2ನೇ ಬಾಡಿಗೆದಾರರ ಭಾವಚಿತ್ರ	3ನೇ ಬಾಡಿಗೆದಾರರ ಭಾವಚಿತ್ರ
ಬಾಡಿಗೆ ವಸೂಲಿ ಖಾತೆ		ಗ್ರಾಹಕ ಐಡಿ		ರದ್ದುಗೊಂಡ %:	ನಿರ್ವಹಿಸುವ ಗ್ರಾಹಕ	☐ ಮೊದಲ ಲಾಕರ್ ☐ ನಂತರದ ಲಾಕರ್			
ರಾಕ್ ರೇಟ್		ಆಕರಿಸಲಾಗುವ ಬಾಡಿಗೆ		ರದ್ದುಗೊಂಡ ಕಾರಣ:					

ಎಚ್ ಡಿ ಎಫ್ ಸಿ ಬ್ಯಾಂಕ್ ಲಿಮಿಟೆಡ್, _____ (ಶಾಖೆಯ ಹೆಸರು) (ಇನ್ನು ಮುಂದೆ "ಬ್ಯಾಂಕ್" ಎಂದು ಕರೆಯಲಾಗುವುದು) ಇವರಿಗೆ ಬಾಡಿಗೆ ಕೊಡಲು ಒಪ್ಪಿಕೊಂಡಿರುತ್ತದೆ

(ಬಾಡಿಗೆದಾರರ ಹೆಸರು ಮತ್ತು ವಿಳಾಸ)

_____ (ಇನ್ನು ಮುಂದೆ ಬಾಡಿಗೆದಾರರು ಎಂದು ಕರೆಯಲಾಗುತ್ತದೆ), ಬಾಡಿಗೆದಾರ/ರು(ಹೈರರ್ಸ್) ಆಯಾ ಸಮಯದಲ್ಲಿ ಅದಕ್ಕೆ ಮಾಡಲಾಗುವ ಬ್ಯಾಂಕಿನ ನಿಯಮಾವಳಿಗಳಿಗೊಳಪಟ್ಟು ಮತ್ತು ಇದರ ಹಿಂಬದಿಯಲ್ಲಿ ಹೇಳಿದ ನಿಯಮ ಹಾಗೂ ಷರತ್ತುಗಳಿಗೊಳಪಟ್ಟು, ಪ್ರತಿ ವರ್ಷ ರೂ. _____ ಬಾಡಿಗೆಯಲ್ಲಿ (ಮುಂಗಡವಾಗಿ ಪಾವತಿಸಬೇಕಾದ) ಈ ದಿನಾಂಕದಿಂದ _____ ವರ್ಷಗಳಿಗಾಗಿ ಬ್ಯಾಂಕಿನ ಲಾಕರ್ ಸಂ. _____ ("ಲಾಕರ್"), ಇಲ್ಲಿ ತಿಳಿಸಿದ ನಿಯಮ ಹಾಗೂ ಷರತ್ತುಗಳ ಪ್ರಕಾರ ನಿರ್ಧರಿಸುವವರೆಗೆ ಮತ್ತು ಹಾಗಿಲ್ಲದಿದ್ದಲ್ಲಿ, ಬಾಡಿಗೆಗೆ ಪಡೆದುಕೊಳ್ಳಲು ಒಪ್ಪಿಕೊಳ್ಳುತ್ತಾರೆ. ಬಾಡಿಗೆದಾರ/ರು ಬ್ಯಾಂಕಿಗೆ ಲಾಕರ್ ಬಾಡಿಗೆಯನ್ನು ಮುಂಗಡವಾಗಿ ಪ್ರತಿ ವರ್ಷ ಮೇಲೆ ತಿಳಿಸಿದ ಖಾತೆಗೆ ಡೆಬಿಟ್ ಹಾಕಲು ಅಧಿಕಾರವನ್ನು ಕೊಡುತ್ತಾರೆ. ಬಾಡಿಗೆದಾರ/ರು ತದನಂತರ ಬ್ಯಾಂಕಿನ ಸ್ವಯಂ ನಿರ್ಣಯಾಧಿಕಾರದಂತೆ ಬ್ಯಾಂಕ್ ಆಯಾ ಸಮಯದಲ್ಲಿ ನಿರ್ಧರಿಸಬಹುದಾದ ದರ/ಗಳಲ್ಲಿ ಮುಂಗಡ ಬಾಡಿಗೆ ಪಾವತಿಯಿಂದ ಮತ್ತು ಯಾವುದೇ ನಿಯಮ ಮತ್ತು ಷರತ್ತಿನಲ್ಲಿ ಮತ್ತು ಯಾವುದೇ ಅವಧಿಗಾಗಿ ಮುಂದುವರಿಸುವರು.

ನಾಮಾಂಕನ: ☐ ಹೌದು (ಹೌದೆಂದಾಗಿದ್ದಲ್ಲಿ, ಕೆಳಗಿನ ನಾಮಾಂಕನ ವಿವರವನ್ನು ತುಂಬಿಸಿ)/ ಅನ್ವಯಿಸದಿದ್ದಲ್ಲಿ ಹೊಡೆದು ಹಾಕಿ

ಜಂಟಿ ಬಾಡಿಗೆದಾರ(ರ) (ಫಾರ್ಮ್ ಎಸ್ಎಲ್1ಎ) (ಪ್ಯಾರಾ 1.5.2 (i) (a) ರಂತೆ) ಗಾಗಿ ನಾಮಾಂಕನ ನಮೂನೆ

ಲಾಕರ್ ಗಾಗಿ ಜಂಟಿ ಬಾಡಿಗೆದಾರರಿಂದ, ಬ್ಯಾಂಕಿಂಗ್ ಕಂಪನಿಗಳ (ನಾಮಾಂಕನ) ನಿಯಮಾವಳಿ, 1985ರ ನಿಯಮ 4(2) ಮತ್ತು, ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ, 1949ರ ಕಲಂ 45 ZE ಅಡಿಯಲ್ಲಿ ನಾಮಾಂಕನ.

ನಾವು, _____ (ಹೆಸರು ಮತ್ತು ವಿಳಾಸ)

(ಹೆಸರು ಮತ್ತು ವಿಳಾಸ)

ನಮ್ಮಲ್ಲಿ ಒಬ್ಬ ಅಥವಾ ಹೆಚ್ಚು ಜನರ ನಿಧನ ಸಂಭವಿಸಿದಲ್ಲಿ ಕೆಳಗಿನ ವ್ಯಕ್ತಿಯನ್ನು ನಾಮಾಂಕನ ಮಾಡುತ್ತಿದ್ದೇವೆ _____

(ಲಾಕರ್ ಇರುವ ಶಾಖೆ/ ಕಚೇರಿಯ ಹೆಸರು ಮತ್ತು ವಿಳಾಸ)

ನಮ್ಮಲ್ಲಿ ಬದುಕುಳಿದವರೊಂದಿಗೆ ಜಂಟಿಯಾಗಿ, ಕೆಳಗೆ ಹೇಳಿದವರಿಗೆ ಲಾಕರ್ ಬಳಸುವ ಮತ್ತು ಲಾಕರ್ ನಲ್ಲಿಯ ವಸ್ತುಗಳನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯವನ್ನು ಕೊಡಲಾಗುತ್ತದೆ.

ನಾಮಾಂಕಿತರ ವಿವರ

ಹೆಸರು, ವಿಳಾಸ ಮತ್ತು ಸಂಪರ್ಕ ಸಂ.	ಬಾಡಿಗೆದಾರರೊಂದಿಗಿನ ಸಂಬಂಧ	ವಯಸ್ಸು	ನಾಮಾಂಕಿತರ ಜನ್ಮದಿನಾಂಕ (ಆಪ್ತಾಪ್ತ ವಯಸ್ಕರಾಗಿದ್ದಲ್ಲಿ)

ಪೋಷಕರ ವಿವರ (ನಾಮಾಂಕಿತ ಆಪ್ತಾಪ್ತನಾಗಿದ್ದಲ್ಲಿ)

(ಹೆಸರು ಮತ್ತು ವಿಳಾಸ)

ಸಾಕ್ಷಿದಾರ(ರ) ಹೆಸರು(ಗಳು), ವಿಳಾಸ(ಗಳು) ಮತ್ತು ಸಹಿ(ಗಳು):

@ ಹೆಚ್ಚಿನ ಗುರುತು/ ಪ್ರಾದೇಶಿಕ ಭಾಷೆಯ ಘೋಷಣೆ ಇದ್ದಲ್ಲಿ ಮಾತ್ರ

ನಾಮಾಂಕನ: ☐ ಇಲ್ಲ, ನಾನು ಯಾವುದೇ ನಾಮಾಂಕನ ಮಾಡಲು ಇಷ್ಟಪಡುವುದಿಲ್ಲವೆಂದು ಘೋಷಿಸುತ್ತೇನೆ

ಬಾಡಿಗೆದಾರ(ರು) ಆದ ನಾನು/ನಾವು ಇಲ್ಲಿ ಮುದ್ರಿಸಿದ ನಿಯಮ ಹಾಗೂ ಷರತ್ತುಗಳು ಮತ್ತು ನಿಯಮಾವಳಿಗಳನ್ನು ಓದಿ ತಿಳಿದುಕೊಂಡಿದ್ದೇವೆಂದು ಮತ್ತು ಅದಕ್ಕೆ ಬದ್ಧನಾಗಿರುತ್ತೇನೆಂದು ಈ ಮೂಲಕ ಅಂಗೀಕರಿಸಿ ಒಪ್ಪಿಕೊಳ್ಳುತ್ತೇನೆ/ವೆ. ಲಾಕರ್ ಸಂ. _____ ನ ಕೀಲಿ ಸಂ. _____ ಬಾಂಕು ಬಾಡಿಗೆದಾರ(ರು)ಗೆ, ಸೀಲ್ ಮಾಡಿದ ಸ್ಥಿತಿಯಲ್ಲಿ ಈ ಮೂಲಕ ಕೊಟ್ಟಿರುತ್ತದೆ, ಬಾಡಿಗೆದಾರರಿಂದ ರಸೀದಿಯನ್ನು ಪಡೆದುಕೊಳ್ಳಲಾಗಿದೆ. ಈ ಒಪ್ಪಂದದ ವಿಷಯ ಮತ್ತು ಇಲ್ಲಿ ಮುದ್ರಿಸಿದ ನಿಯಮ ಹಾಗೂ ಷರತ್ತುಗಳನ್ನು ಬಾಡಿಗೆದಾರರು ಓದಿ ತಿಳಿದುಕೊಂಡಿರುತ್ತಾರೆ ಮತ್ತು ಇಲ್ಲಿ ತಿಳಿಸಿದ ಪ್ರತಿಯೊಂದು ನಿಯಮಗಳನ್ನು ಒಪ್ಪಿಕೊಂಡಿರುತ್ತಾರೆ ಮತ್ತು ಅದಕ್ಕೆ ಬದ್ಧರಾಗಿರುತ್ತಾರೆ. ಬಾಡಿಗೆದಾರರ ಬಳಿ ಇಲ್ಲಿ ವಿವರಿಸಿದ ಒಪ್ಪಂದ ಮತ್ತು ನಿಯಮ ಹಾಗೂ ಷರತ್ತುಗಳ ಪ್ರತಿ ಕೂಡ ಇರುತ್ತದೆ.

ಅರ್ಜಿದಾರ	ಹೆಸರು	ಗ್ರಾಹಕರ ಐಡಿ	ಸಹಿ
1ನೇ ಯವರು			
2ನೇ ಯವರು			
3ನೇ ಯವರು			

ಸೂಚನೆ: ಫಾರ್ಮ್ ನಲ್ಲಿ ಸಹಿ ಮಾಡುವುದಕ್ಕಿಂತ ಮುಂಚೆ ಎಲ್ಲ ಸಂಬಂಧಿಸಿದ ವಿಭಾಗಗಳನ್ನು ನಿಮ್ಮ ಇಷ್ಟದಂತೆ ತುಂಬಿರುವುದನ್ನು ಖಚಿತಪಡಿಸಿಕೊಳ್ಳಿ.

ಎಚ್ ಡಿ ಎಫ್ ಸಿ ಬ್ಯಾಂಕ್ ಲಿ. ಪರವಾಗಿ (ಅಧಿಕೃತ ಸಹಿ ಮಾಡುವವರು) _____

ದಿನಾಂಕ: _____

ಸ್ಥಳ: _____

ನಿಯಮ ಮತ್ತು ಷರತ್ತುಗಳು

1. ಸೇಫ್ ಡಿವಾನ್‌ಗೆ ವೋಲ್ಟ್ ರವಿವಾರ ಮತ್ತು ಬ್ಯಾಂಕ್ ರಜಾ ದಿನಗಳನ್ನು ಹೊರತುಪಡಿಸಿ ದಿನಾಲು ಕಚೇರಿಯ ಕೆಲಸದ ಸಮಯದಲ್ಲಿ ತೆರೆದಿರುತ್ತದೆ. ಬಾಡಿಗೆದಾರ (ರು) ಈ ದಿನಗಳಲ್ಲಿ ಮತ್ತು ನಿಗದಿಪಡಿಸಿದ ಸಮಯದಲ್ಲಿ ಲಾಕರ್ ಬಳಸಬಹುದಾಗಿದೆ.
2. ಬ್ಯಾಂಕು ಮೇಲಿನ ಲಾಕರ್ ಬಳಕೆಯ ಸಮಯವನ್ನು ಬದಲಾಯಿಸುವ ಮತ್ತು ತನಗೆ ಸರಿಯೆನಿಸುವ ಷರತ್ತನ್ನು ವಿಧಿಸುವ ಹಕ್ಕು ಹೊಂದಿರುತ್ತದೆ ಮತ್ತು ಬಾಡಿಗೆದಾರರಿಗೆ ಈ ವಿಷಯದಲ್ಲಿ ನೋಟೀಸು ಕೊಡುತ್ತದೆ ಮತ್ತು ಅವರು ಇದಕ್ಕೆ ಬದ್ಧರಾಗಿರಬೇಕಾಗುತ್ತದೆ.
3. ಬಾಡಿಗೆದಾರರು ಲಾಕರ್ ಬಳಕೆಯ ಮಾಧ್ಯಮ ಮತ್ತು ಬಾಡಿಗೆದಾರ ಅಥವಾ ಅವರ ಏಜೆಂಟರ ಗುರುತಿನ ವಿಷಯದಲ್ಲಿ, ಬ್ಯಾಂಕು ಆಯಾ ಸಮಯದಲ್ಲಿ ನಿಗದಿಪಡಿಸುವ ಎಲ್ಲ ನಿಯಮ ಮತ್ತು ಷರತ್ತುಗಳಿಗೆ ಬದ್ಧರಾಗಿರುತ್ತಾರೆ.
4. ಯಾವುದೇ ಒಂಟಿ ಬಾಡಿಗೆದಾರರ ನಡುವಿನ ವ್ಯಾಜ್ಯದ ವಿಷಯದಲ್ಲಿ ಯಾವುದೇ ಒಬ್ಬ ಲಾಕರ್ ಬಾಡಿಗೆದಾರರು, ಲಾಕರ್ ನಡೆಸುವುದನ್ನು ನಿಲ್ಲಿಸಲು ವಿನಂತಿ ಮಾಡಿಕೊಳ್ಳಬಹುದು. ಆದಾಗ್ಯೂ ನಡೆಸುವ ಸೂಚನೆಯಲ್ಲಿಯೂ ಯಾವುದೇ ಬದಲಾವಣೆಗಾಗಿ, ಎಲ್ಲ ಬಾಡಿಗೆದಾರರಿಂದ ಸಹಿ ಮಾಡಿದ ವಿನಂತಿಯನ್ನು ಬ್ಯಾಂಕಿಗೆ ಸಲ್ಲಿಸಬೇಕಾಗುತ್ತದೆ.
5. ಬಾಡಿಗೆದಾರರಿಗೆ ಲಾಕರ್ ನಡೆಸಲು ಒಬ್ಬ ಏಜೆಂಟರಿಗೆ ನೇಮಕ ಮಾಡಿಕೊಳ್ಳಬೇಕಾಗಿದ್ದರೆ; ಬಾಡಿಗೆದಾರರು ಇಂತಹ ಏಜೆಂಟರ ಪರವಾಗಿ ಪವರ್ ಆಫ್ ಆಟಾರ್ನಿ ಮತ್ತು/ ಅಥವಾ ಈ ವಿಷಯಕ್ಕಾಗಿ ಬ್ಯಾಂಕು ನಿಗದಿಪಡಿಸುವ ಇತರ ದೃಢೀಕರಣಗಳನ್ನು ಸಲ್ಲಿಸಬೇಕಾಗುತ್ತದೆ ಮತ್ತು ಏಜೆಂಟರ ಈ ವಿಷಯದಲ್ಲಿ ಬ್ಯಾಂಕು ಆಯಾ ಸಮಯದಲ್ಲಿ ನಿಗದಿಪಡಿಸುವ ಬ್ಯಾಂಕಿನ ನಿಯಮಾವಳಿ ಮತ್ತು ನಿಯಮ ಹಾಗೂ ಷರತ್ತುಗಳನ್ನು ಪಾಲಿಸಬೇಕಾಗುತ್ತದೆ. ಇಂತಹ ಏಜೆಂಟರಿಗೆ ಲಾಕರ್ ಬಳಕೆಯ ಅನುಮತಿ ನೀಡುವುದರಿಂದ ಯಾವುದೇ ಸಮಯದಲ್ಲಿ ಉದ್ಭವಿಸುವ ಯಾವುದೇ ಹೊಣೆಗಾರಿಕೆಯನ್ನು ಬ್ಯಾಂಕು ಹೊತ್ತುಕೊಳ್ಳುವುದಿಲ್ಲ ಮತ್ತು ಬಾಡಿಗೆದಾರರ ಬ್ಯಾಂಕಿನ ಹಾನಿಯನ್ನು ತುಂಬಿ ಕೊಡಬೇಕಾಗುತ್ತದೆ ಮತ್ತು ಇಂತಹ ಏಜೆಂಟರು ಲಾಕರ್ ನಡೆಸುವ ವಿಷಯದಲ್ಲಿ ಮಾಡುವ ಯಾವುದೇ ಕಾರ್ಯದಿಂದ, ಬ್ಯಾಂಕಿನ ವಿರುದ್ಧ ಉದ್ಭವಿಸುವ ಯಾವುದೇ ಹಕ್ಕೊತ್ತಾಯ ಅಥವಾ ಬೇಡಿಕೆ ಅಥವಾ ಹಾನಿಯಿಂದ ಬಾಡಿಗೆದಾರರೇ ಬ್ಯಾಂಕನ್ನು ಸಂರಕ್ಷಿಸಬೇಕಾಗುತ್ತದೆ. ಬ್ಯಾಂಕು ತನ್ನ ಸ್ವಯಂ ನಿರ್ಣಯಾಧಿಕಾರದಂತೆ ಇಂತಹ ಏಜೆಂಟರಿಗೆ ಮಾಡಿದ ಲಾಕರ್ ಬಳಕೆಯ ಅನುಮತಿಯನ್ನು ನಿರಾಕರಿಸಬಹುದಾಗಿದೆ.
6. ಒಂಟಿ ಬಾಡಿಗೆದಾರರ ಮರಣ ಸಂಭವದಲ್ಲಿ ಅವರ ಬದುಕುಳಿದವರು/ ಕಾನೂನಾತ್ಮಕ ವಾರಸುದಾರರು/ ನಾಮಾಂಕಿತರು ಲಾಕರ್ ನಡೆಸುವ ಅರ್ಹತೆಯನ್ನು ಪಡೆದಿರುತ್ತಾರೆ. ಬದುಕುಳಿದವರು ಬ್ಯಾಂಕು ನಿರ್ಧರಿಸುವ ನಿಯಮ ಹಾಗೂ ಷರತ್ತುಗಳ ಆಧಾರದ ಮೇಲೆ ಬಾಡಿಗೆಯನ್ನು ತನ್ನ/ ತಮ್ಮ ಹೆಸರಿನಲ್ಲಿ ಮುಂದುವರಿಸಬಹುದಾಗಿದೆ ಅಥವಾ ಅದರಲ್ಲಿರುವ ವಸ್ತುಗಳನ್ನು ತೆಗೆದುಕೊಂಡು ಲಾಕರ್ ಅನ್ನು ಹಿಂತಿರುಗಿಸಬಹುದಾಗಿದೆ ಮತ್ತು ಕೇಲಿ ಕೈಯನ್ನು ಬ್ಯಾಂಕಿಗೆ ಒಪ್ಪಿಸಬಹುದಾಗಿದೆ. ಬದುಕುಳಿದವರು/ ನಾಮಾಂಕಿತರು/ ಕಾನೂನಾತ್ಮಕ ವಾರಸುದಾರರನ್ನು ಹೊರತುಪಡಿಸಿ ಬೇರೊಬ್ಬರು ಮಾಡುವ ಹಕ್ಕೊತ್ತಾಯಕ್ಕೆ ಬ್ಯಾಂಕು ಜವಾಬ್ದಾರವಲ್ಲ. ಒಂದು ವೇಳೆ ಬಾಡಿಗೆದಾರರು ಬ್ಯಾಂಕಿನ ನಿಯಮಾವಳಿಗಳಿಗನುಸಾರ ಯಾವುದೇ ವ್ಯಕ್ತಿ/ ವ್ಯಕ್ತಿಗಳನ್ನು ನಾಮಾಂಕಿಸಿದಲ್ಲಿ, ನಾಮಾಂಕಿತರ ಸೂಚನೆಯ ಮೇರೆಗೆ ಲಾಕರ್ ನಲ್ಲಿರುವ ವಸ್ತುಗಳನ್ನು ಅವರಿಗೆ ಕೊಡಲಾಗುವುದು.
7. ಬಾಡಿಗೆದಾರರು ಲಾಕರ್ ರಿವೇರಿ ಮಾಡಲು/ ಹೊಂದಾಣಿಕೆ ಮಾಡಲು ಮತ್ತು ಲಾಕರ್ ಬಳಕೆ ನಿಯಮ ಹಾಗೂ ಷರತ್ತುಗಳಿಗನುಸಾರವಾಗಿದೆಯೇ ಎಂದು ತಿಳಿಯಲು ಅದರ ಸ್ಥಿತಿ ತಿಳಿಯುವ ಪರೀಕ್ಷಿಸುವುದಕ್ಕಾಗಿ ಲಾಕರ್ ಬಳಸುವಂತೆ ಬ್ಯಾಂಕಿಗೆ ಅನುಮತಿಯನ್ನು ನೀಡುತ್ತಾರೆ. ಆದರೆ ಅದರಲ್ಲಿರುವ ವಸ್ತುವಿನ ಬಗ್ಗೆ ಬ್ಯಾಂಕಿಗೆ ಯಾವುದೇ ಮಾಹಿತಿ ಇರುವುದಿಲ್ಲ. ಅಥವಾ ಅದಕ್ಕೆ ಜವಾಬ್ದಾರವೂ ಅಲ್ಲ.
8. ಮುಂದಿನ ಅವಧಿಯ ಹಿಂದಿನ ದಿನಾಂಕಕ್ಕಿಂತ ಮುಂಚೆ ಅಥವಾ ಆ ದಿನದಂದು ಮುಂಗಡವಾಗಿ ಕಡ್ಡಾಯವಾಗಿ ಪಾವತಿಯಾಗುವ ಎಲ್ಲ ಒಪ್ಪಿಕೊಂಡಿರುವ ಬಾಡಿಗೆಗಳ ವಿಷಯದಲ್ಲಿ ಬ್ಯಾಂಕು ಲಾಕರ್ ಬಳಕೆಯನ್ನು ನಿರಾಕರಿಸುವ ಹಕ್ಕನ್ನು ಹೊಂದಿರುತ್ತದೆ ಮತ್ತು ಬಾಡಿಗೆದಾರರು ಬ್ಯಾಂಕು ನಿರ್ಣಯಿಸಿದ ದಿನಾಂಕದಿಂದ ಬಾಡಿಗೆಯನ್ನು ಕೊಡಲು ಬಾಧ್ಯರಾಗಿರುತ್ತಾರೆ.
9. ತಮ್ಮಿಂದ ಬಾಡಿಗೆಗೆ ಪಡೆದ ಲಾಕರ್‌ನ ಕೇಲಿ ಕೈಯನ್ನು ಎಲ್ಲ ಒಂಟಿ ಬಾಡಿಗೆದಾರರಿಗೆ ಕೊಡಬೇಕಾಗುತ್ತದೆ ಈ ಕೇಲಿ ಕೈ ಯಾವಾಗಲೂ ಬ್ಯಾಂಕಿನ ಆಸ್ತಿಯಾಗಿ ಉಳಿದುಕೊಳ್ಳುತ್ತದೆ. ಮಾಸ್ಟರ್ ಕೇಲಿ ಕೈ ಯಾವಾಗಲೂ ಬ್ಯಾಂಕಿನಲ್ಲಿಯೇ ಇರುತ್ತದೆ. ಲಾಕರ್ ಈ ಎರಡೂ ಕೇಲಿ ಕೈಗಳನ್ನು ಬಳಸಿದಾಗಲೇ ತೆರೆದುಕೊಳ್ಳುತ್ತದೆ ಮತ್ತು ಯಾವುದೇ ಒಂದರಿಂದ ಅಲ್ಲ, ಎನ್ನುವುದನ್ನು ಬಾಡಿಗೆದಾರ ತೆರೆದುಕೊಂಡಿರಬೇಕಾಗುತ್ತದೆ. ಮಾಸ್ಟರ್ ಕೇಲಿ ಕೈ ಲಾಕರ್ ಮುಚ್ಚಲು ಅವಶ್ಯವಿರುವುದಿಲ್ಲ. ಬಾಡಿಗೆದಾರ ಗ್ರಾಹಕರ ಕೇಲಿ ಕೈಯೊಂದಿಗೆ ಲಾಕರ್‌ನೊಂದಿಗೆ ಪೂರ್ವಕರಿಸಲು ಅನುಮತಿಯನ್ನು ಹೊಂದಿರುವುದಿಲ್ಲ ಮತ್ತು ಅವರಿಗೆ ಬ್ಯಾಂಕು ಕೊಟ್ಟ ಗ್ರಾಹಕರ ಕೇಲಿ ಕೈ ಹೊರತಾಗಿ ಬೇರೊಂದು ಕೇಲಿ ಕೈಯನ್ನು ಬಳಸಲು ಅನುಮತಿ ಇರುವುದಿಲ್ಲ.
10. ಒಂದು ವೇಳೆ ಗ್ರಾಹಕರು ಅವರ ಕೇಲಿ ಕೈಯನ್ನು ಕಳೆದುಕೊಂಡಾಗ ಯಾವುದೇ ವಿಳಂಬವಿಲ್ಲದೇ ಈ ವಿಷಯವನ್ನು ಲಿಖಿತವಾಗಿ ಬ್ಯಾಂಕಿಗೆ ತಿಳಿಸುತ್ತಿದ್ದು ಮತ್ತು ಬಾಡಿಗೆದಾರರು ಎಫ್‌ಐಆರ್ / ಪೊಲೀಸರ ದೂರಿನ ಪ್ರತಿಯೊಂದಿಗೆ ಬ್ಯಾಂಕಿಗೆ ಇಂಡೆಮ್ನಿಟಿಯ ಲಿಖಿತ ವಿನಂತಿಯನ್ನು ಮಾಡಿಕೊಂಡಾಗ ಬಾಡಿಗೆದಾರರಿಗೆ ಹೊಸ ಕೇಲಿ ಕೈಯನ್ನು ಕೊಡಲಾಗುತ್ತದೆ. ಬ್ರೆಕ್ ಓಪನ್ ಪ್ರಕ್ರಿಯೆಗಾಗಿ ಲಾಕರ್ ಶಾಖೆಯಲ್ಲಿ ಎಲ್ಲ ಬಾಡಿಗೆದಾರರು ಹಾಜರಾಗಿರಬೇಕಾಗುತ್ತದೆ. ಲಾಕರ್ ತೆರೆಯುವುದು / ಬ್ರೆಕ್ ಓಪನ್ ಲಾಕರ್, ಕಳೆದ ಕೇಲಿ ಕೈಗಳನ್ನು ಬದಲಿಸುವುದು ಮತ್ತು ಕೇಲಿಯನ್ನು ಬದಲಿಸುವ ಶುಲ್ಕವನ್ನು ಬಾಡಿಗೆದಾರರೇ ಭರಿಸಬೇಕಾಗುತ್ತದೆ. ಲಾಕರ್‌ಗೆ, ಕೇಲಿ ಅಥವಾ ಕೈಗೆ ಮಾಡಲಾಗುವ ಅವಶ್ಯಕ ರಿಪೇರಿಗಳನ್ನು ಬ್ಯಾಂಕು ನೇಮಕ ಮಾಡುವ ಕುಶಲ ಕರ್ಮಿಗಳಿಂದಲೇ ಮಾಡಿಸಲಾಗುತ್ತದೆ.
11. ಬಾಡಿಗೆದಾರರು ತಮ್ಮ ಲಾಕರ್‌ನ ಕೇಲಿ ಕೈಯನ್ನು ಸುರಕ್ಷಿತ ಸ್ಥಳದಲ್ಲಿ ಇಟ್ಟುಕೊಳ್ಳಬೇಕು ಮತ್ತು ತಮ್ಮ ಲಾಕರ್ ಸಂಖ್ಯೆಯನ್ನು ಮತ್ತು/ ಅಥವಾ ಪಾಸ್‌ವರ್ಡ್‌ನ್ನು (ಕೊಟ್ಟಿದ್ದಲ್ಲಿ) ಯಾವುದೇ ವ್ಯಕ್ತಿಗೆ ತಿಳಿಸಬಾರದು ಮತ್ತು ಗ್ರಾಹಕರ ಕೇಲಿ ಕೈಯನ್ನು ತಮ್ಮ ಅಧಿಕೃತ ಏಜೆಂಟರನ್ನು ಹೊರತುಪಡಿಸಿ (ನೇಮಿಸಿಕೊಂಡಿದ್ದಲ್ಲಿ) ಯಾವುದೇ ವ್ಯಕ್ತಿಗೆ ಕೊಡಬಾರದು. ಈ ಒಪ್ಪಂದ ರದ್ದುಪಡಿಸಿದ ನಂತರ, ಬಾಡಿಗೆದಾರರು ಗ್ರಾಹಕರ ಕೇಲಿ ಕೈಯನ್ನು ಪಡೆದುಕೊಂಡು ಅದನ್ನು ಬ್ಯಾಂಕಿಗೆ ಒಪ್ಪಿಸಬೇಕು.
12. ಲಾಕರ್ ಹಿಂತಿರುಗಿಸುವ ಸಮಯದಲ್ಲಿ ಲಾಕರ್ ಶಾಖೆಯಲ್ಲಿ ಎಲ್ಲ ಬಾಡಿಗೆದಾರರು ಹಾಜರಾಗಿರುವುದು ಕಡ್ಡಾಯವಾಗಿರುತ್ತದೆ.
13. ಬಾಡಿಗೆದಾರರಿಗೆ ಲಾಕರ್‌ನಲ್ಲಿಯೂ ಆಸ್ತಿಯ ಹಕ್ಕು ಇರುವುದಿಲ್ಲ. ಆದರೆ ಅದರ ಮೇಲೆ ಬಳಕೆದಾರರ ಸಂಪೂರ್ಣ ಹಕ್ಕು ಇರುತ್ತದೆ ಮತ್ತು ಈ ಒಪ್ಪಂದ ಮುಂದುವರಿದಾಗ ಬಳಸುವ ಹಕ್ಕು ಇರುತ್ತದೆ ಮತ್ತು ಅದೂ ಕೂಡ ಇದರ ನಿಯಮ ಹಾಗೂ ಷರತ್ತುಗಳಿಗೊಳಪಟ್ಟು ಬಾಡಿಗೆದಾರರು ಲಾಕರ್‌ನ್ನು ಬೇರೊಬ್ಬರಿಗೆ ವರ್ಗಾಯಿಸುವಂತಿಲ್ಲ. ಅಥವಾ ಲಾಕರ್ ಅಥವಾ ಅದರ ಯಾವುದೇ ಭಾಗವನ್ನು ಇನ್ನೊಬ್ಬರಿಗೆ ಉಪ - ಬಾಡಿಗೆಗೆ ಕೊಡುವಂತಿಲ್ಲ. ಇದನ್ನು ದೃಢೀಕರಿಸಲು, ಡ್ಯುವೆಲರಿ ಅಥವಾ ಇತರ ಅಮೂಲ್ಯ ವಸ್ತುಗಳನ್ನು ಇಡುವುದಕ್ಕಾಗಿ ಬಳಸಬಹುದು ಅಲ್ಲದೆ ಇದನ್ನು ಯಾವುದೇ ಸ್ವೇಚ್ಛೆ ಮತ್ತು ಅಥವಾ ನಾಶಗೊಳಿಸುವ ಅಥವಾ ಅಪಮಾನಕರ ಸ್ವರೂಪದ ವಸ್ತುವನ್ನು ಇಡುವ ಉದ್ದೇಶಕ್ಕಾಗಿ ಬಳಸುವಂತಿಲ್ಲ. ಅಥವಾ ಬ್ಯಾಂಕಿಗೆ ತೊಂದರೆಯಾಗುವ ರೀತಿಯಲ್ಲಿ ಬಳಸುವಂತಿಲ್ಲ. ಬಾಡಿಗೆದಾರರು ಈ ನಿಯಮಾವಳಿಗಳ ವಿರುದ್ಧ ಲಾಕರ್ ಬಳಸಿದ್ದಲ್ಲಿ, ಬ್ಯಾಂಕಿಗೆ ಉಂಟಾಗುವ ಅಥವಾ ಅದು ಅನುಭವಿಸಿದ, ಬ್ಯಾಂಕಿನ ವಿರುದ್ಧ ಯಾವುದೇ ಬೇಡಿಕೆ, ಹಕ್ಕೊತ್ತಾಯ, ಹಾನಿ, ಆರ್ಥಿಕ ನಷ್ಟ, ಖರ್ಚು ವೆಚ್ಚಗಳನ್ನು

14. ಬಾಡಿಗೆದಾರರು ತುಂಬಿಕೊಡಬೇಕಾಗುತ್ತದೆ. ಬ್ಯಾಂಕಿಗೆ ಅವಶ್ಯವೆನಿಸಿದಲ್ಲಿ ಮೇಲಿನ ಷರತ್ತುಗಳ ವಾಲನೆಗಾಗಿ ಲಾಕರ್ ನಲ್ಲಿರುವ ವಸ್ತುಗಳ ತಪಾಸಣೆ ಮಾಡಲು ಬ್ಯಾಂಕಿಗೆ ಅನುಮತಿಯನ್ನು ಕೊಡಬೇಕಾಗುತ್ತದೆ.
15. ಯಾವುದೇ ಇತರ ಪರಿಹಾರಕ್ಕೆ ವ್ಯತಿರಿಕ್ತವಾಗಿದಂತೆ, ಬಾಡಿಗೆದಾರರಿಂದ ಯಾವುದೇ ಷರತ್ತುಗಳ ಉಲ್ಲಂಘನೆಯಾದಲ್ಲಿ ಅಥವಾ ಯಾವುದೇ ಇತರ ಶುಲ್ಕಗಳನ್ನು ಕೊಡಬೇಕಾಗಿದ್ದಲ್ಲಿ ಮತ್ತು ಬೇಡಿಕೆ ಸಲ್ಲಿಸಿದ ಅಥವಾ ಹಾಕಿಲ್ಲದಿರುವ ಬಾಡಿಗೆ ಪಾವತಿಯಾಗಿದ್ದಲ್ಲಿ, ಬ್ಯಾಂಕಿನ ಸ್ವಯಂ ನಿರ್ಣಯಾಧಿಕಾರದಂತೆ ಲಾಕರ್ ಬಳಕೆದಾರರ ಎಲ್ಲ ಹಕ್ಕುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಮತ್ತು ಬ್ಯಾಂಕು ಬಾಡಿಗೆದಾರರ ಕೊನೆಗೆ ತಿಳಿದುಬಂದ ವಿಳಾಸಕ್ಕೆ ರಜೆದೃಢ ಅಂಚೆಯ ಮೂಲಕ ಮೂವತ್ತು ದಿನಗಳ ಮೊದಲು ಲಿಖಿತ ಸೂಚನೆ ಕೊಟ್ಟು ಲಾಕರ್ ಬ್ರೆಕ್ ಓಪನ್ ಮಾಡುವ ಹಕ್ಕು ಬ್ಯಾಂಕಿಗಿರುತ್ತದೆ ಮತ್ತು ಬಾಡಿಗೆ ಒಪ್ಪಂದ ಅಥವಾ ಪಾಪ್‌ಬಡ್ಡ ಹರಾಜಿನ ಮೂಲಕ ಎಲ್ಲ ಅಥವಾ ಯಾವುದೇ ವಸ್ತುವನ್ನು ಮಾರಿ ಬಿಡುತ್ತದೆ ಮತ್ತು ತನಗೆ ಬರಬೇಕಾಗಿರುವ ಬಾಡಿಗೆ ಮತ್ತು/ ಅಥವಾ ಇತರ ಶುಲ್ಕಗಳು, ಮೇಲಿನ ವಿಷಯದಲ್ಲಿ ಮಾಡಲಾದ ಖರ್ಚು ವೆಚ್ಚಗಳನ್ನು ಆ ಹಣದಲ್ಲಿ ಮೂಲ ಮಾರ್ಪಡೆ ತದನಂತರ ಉಳಿದ ಹೆಚ್ಚುವರಿ ಹಣವನ್ನು ಅಥವಾ ಉಳಿದ ಯಾವುದೇ ವಸ್ತುವನ್ನು, ಬ್ಯಾಂಕು ಅವರ ನೋಂದಾಯಿತ ವಿಳಾಸಕ್ಕೆ ಅಥವಾ ಇತರ ಜವಾಬ್ದಾರಿಯುತ ಮೂಲಗಳಿಂದ ಅಥವಾ ವೇ ಆರ್ ಅಥವಾ ಪಾಪ್‌ಲ್ ಮೂಲಕ ಕಳುಹಿಸಿ ಕೊಡುತ್ತದೆ ಇದರ ವಿಷಯದಲ್ಲಿ ಬಾಡಿಗೆದಾರರಿಗೆ ಉಂಟಾಗುವ ಯಾವುದೇ ಹಾನಿಗೆ ಅವರೇ ಹೊಣೆಗಾರರಾಗಿರುತ್ತಾರೆ ಅಥವಾ ಬ್ಯಾಂಕಿಗೆ ಸೂಕ್ತವೆನಿಸಿದಲ್ಲಿ ಉಳಿದ ವಸ್ತುಗಳನ್ನು ಲಾಕರ್‌ನಲ್ಲಿ ಇಟ್ಟುಕೊಳ್ಳಲಾಗುತ್ತದೆ ಇದಕ್ಕಾಗಿ ಯಾವುದೇ ಬಡ್ಡಿಯನ್ನು ಕೊಡಲಾಗುವುದಿಲ್ಲ. ಒಂದು ವೇಳೆ ಲಾಕರ್ ಒಂದು ವರ್ಷಕ್ಕಿಂತ ಹೆಚ್ಚು ಸಮಯ ಬಳಸಿದೇ ಇದ್ದಲ್ಲಿ, ಬ್ಯಾಂಕು ತನ್ನ ಸ್ವಯಂ ನಿರ್ಣಯಾಧಿಕಾರದಂತೆ ಲಾಕರ್ ಹಂಚಿಕೆಯನ್ನು ರದ್ದುಗೊಳಿಸುವುದು ಮತ್ತು ಲಾಕರ್ ತೆರೆಯುವುದು, ನಿಯಮಿತವಾಗಿ ಬಾಡಿಗೆಯನ್ನು ಕೊಡುತ್ತಿದ್ದರೂ ಹೀಗೆ ಮಾಡುತ್ತದೆ.
16. ಬಾಡಿಗೆ ರದ್ದುಗೊಳಿಸುವ ಒಪ್ಪಿಕೊಳ್ಳುವ ಅವಧಿಗಿಂತ ಮುಂಚೆ ಮೂವತ್ತು ದಿನಗಳ ಮುಂಚಿನ ಲಿಖಿತ ನೋಟೀಸು ಕೊಟ್ಟು ಯಾವುದೇ ಪಕ್ಷದವರು ಒಪ್ಪಂದವನ್ನು ರದ್ದುಗೊಳಿಸಬಹುದಾಗಿದೆ, ಈ ಒಪ್ಪಂದವನ್ನು ರದ್ದುಗೊಳಿಸಬೇಕೆಂದು ಉದ್ದೇಶ ಹೊಂದಿರುವವರು ಮತ್ತು ಬಾಡಿಗೆದಾರರು ಬ್ಯಾಂಕಿಗೆ ಲಾಕರ್‌ನ ಗ್ರಾಹಕ ಕೇಲಿ ಕೈಯನ್ನು ಒಪ್ಪಿಸಬೇಕಾಗುತ್ತದೆ ಅಥವಾ ನೋಟೀಸಿನ ಸಮಯ ಮೀರಿದಾಗ ಅಥವಾ ಅದಕ್ಕಿಂತ ಮುಂಚೆ ಕೂಡ ಹೀಗೆ ಮಾಡಬಹುದು. ಒಪ್ಪಂದ ರದ್ದುಗೊಂಡ ನಂತರದಲ್ಲಿ ಬಾಡಿಗೆದಾರರು ಆಗಲೇ ಮುಂಗಡವಾಗಿ ಕೊಟ್ಟ ಬಾಡಿಗೆಯನ್ನು ಹಿಂತಿರುಗಿಸಲಾಗುವುದಿಲ್ಲ.
17. ಮೇಲೆ ಹೇಳಿದಂತೆ ನೋಟೀಸು ಕೊಡಲಾಗಿದ್ದಲ್ಲಿ ಮತ್ತು ಬಾಡಿಗೆದಾರರು ಗ್ರಾಹಕ ಕೇಲಿ ಕೈಯನ್ನು ಹಿಂತಿರುಗಿಸದಿದ್ದಲ್ಲಿ, ಬಾಡಿಗೆ ಒಪ್ಪಂದದ ಅವಧಿಯ ದಿನಾಂಕ ಮುಗಿದ ನಂತರ ಬ್ಯಾಂಕಿನ ಇಷ್ಟದಂತೆ ಅದನ್ನು ನಿರ್ವಹಿಸಲಾಗುವುದು ಆದರೆ ಇಂಥ ಸಮಯದಲ್ಲಿ ಈ ಷರತ್ತು ಬ್ಯಾಂಕಿಗಿರುವ ಹಕ್ಕಿಗೆ ಯಾವುದೇ ಚ್ಯುತಿ ಒಂದರಿಂದ ಹೀಗೆ ಮಾಡಲಾಗುವುದು.
18. ಆತ್ಮಂತ್ಯಕರ ಅವಶ್ಯಕತೆ ಇದ್ದಾಗ, ಅದು ಅವಶ್ಯಕವೆಂದು ಪರಿಗಣಿಸುವ ಅವಧಿಯವರೆಗೆ ವೋಲ್ಟ್ ನಿಲ್ಲಿಸುವ ಹಕ್ಕನ್ನು ಬ್ಯಾಂಕು ಕಾಯ್ದಿರಿಸಿಕೊಂಡಿರುತ್ತದೆ ಮತ್ತು ಬಾಡಿಗೆದಾರರಿಗೆ ಯಾವುದೇ ಪೂರ್ವ ಸೂಚನೆ ನೀಡದೇ ಲಾಕರ್ ಬಳಕೆಯನ್ನು ನಿರಾಕರಿಸುತ್ತದೆ ಮತ್ತು ಅಥವಾ ಬಾಡಿಗೆದಾರರಿಗೆ ತಕ್ಷಣ ಲಾಕರ್‌ನಲ್ಲಿರುವ ವಸ್ತುಗಳನ್ನು ಖಾಲಿ ಮಾಡುವಂತೆ ಕೇಳಿಕೊಳ್ಳಲಾಗುತ್ತದೆ ಮತ್ತು ಈ ನಿಯಮವನ್ನು ಪಾಲಿಸದಿರುವುದರಿಂದ ಉದ್ಭವಿಸುವ ಎಲ್ಲ ಪರಿಣಾಮಗಳಿಗಾಗಿ ಬಾಡಿಗೆದಾರರು ಹೊಣೆಯಾಗುತ್ತಾರೆ.
19. ಲಾಕರ್ ಬಳಕೆಯ ಸಮಯದಲ್ಲಿ ವೋಲ್ಟ್ ಬಾಗಿಲು ಅಥವಾ ಕೇಲಿಯ ವೈಫಲ್ಯದಿಂದ ಉಂಟಾಗುವ ಯಾವುದೇ ವಿಳಂಬದಿಂದ ಉದ್ಭವಿಸುವ ಹಾನಿ ಅಥವಾ ನಷ್ಟಕ್ಕಾಗಿ ಬ್ಯಾಂಕು ಜವಾಬ್ದಾರವಲ್ಲ.
20. ನ್ಯಾಯಾಲಯದ ಆದೇಶ ವಾಲನೆಯಲ್ಲಿ ಅಥವಾ ಯಾವುದೇ ಶಾಸನಾತ್ಮಕ ಅಧಿಕಾರವಿದ್ದಲ್ಲಿ ಯಾವುದೇ ವ್ಯಕ್ತಿಯ ವಸ್ತುಗಳು ಮತ್ತು ಲಾಕರ್‌ನ ಸ್ವಾಧೀನತೆಯನ್ನು ಒಪ್ಪಿಸಲು ಮತ್ತು/ ಅಥವಾ ಬ್ರೆಕ್ ಓಪನ್ ಲಾಕರ್ / ಅದರಲ್ಲಿಯೂ ವಸ್ತುಗಳನ್ನು ತೆಗೆದುಕೊಳ್ಳಲು ಬ್ಯಾಂಕಿಗೆ ಸಂಪೂರ್ಣ ಅಧಿಕಾರವಿರುತ್ತದೆ ಮತ್ತು ಇಂತಹ ಸಂದರ್ಭದಲ್ಲಿ ಲಾಕರ್‌ನಲ್ಲಿರುವ ವಸ್ತುವಿಗೆ ಉಂಟಾಗುವ ಯಾವುದೇ ಹಾನಿ ಅಥವಾ ನಷ್ಟಕ್ಕಾಗಿ ಬ್ಯಾಂಕು ಜವಾಬ್ದಾರವಲ್ಲ.
21. ಬಾಡಿಗೆದಾರರ ವಿಳಾಸದಲ್ಲಾಗುವ ಯಾವುದೇ ಬದಲಾವಣೆಯನ್ನು ಬಾಡಿಗೆದಾರರು ವಿಳಂಬ ಮಾಡದೇ ಬ್ಯಾಂಕಿಗೆ ಲಿಖಿತ ರೂಪದಲ್ಲಿ ತಿಳಿಸಬೇಕು ಮತ್ತು ಬ್ಯಾಂಕಿನಲ್ಲಿ ದಾಖಲಾಗಿರುವ ಬಾಡಿಗೆದಾರರ ನೋಂದಾಯಿತ ವಿಳಾಸಕ್ಕೆ ಅಂಚೆಯ ಮೂಲಕ ಯಾವುದೇ ನೋಟೀಸನ್ನು ಬಿಡುಗಡೆ ಮಾಡಲಾಗಿದೆ ಎಂದು ಪರಿಗಣಿಸಲಾಗುತ್ತದೆ.
22. ಈ ಒಪ್ಪಂದ ಮುಂದುವರಿಯುತ್ತಿರುವಾಗ, ಬ್ಯಾಂಕಿನ ನಿಯಂತ್ರಣದಲ್ಲಿರುವ ವಾಕ್, ಬೆಂಕಿ, ಮಹಾಪ್ರಾಣ, ಭೂಕಂಪ, ಸಿಡಿಲು, ನಾಗರಿಕ ದಂಗೆ, ಯುದ್ಧ, ಗಲಭೆ ಅಥವಾ ಯಾವುದೇ ಇತರ ಕಾರಣ/ ಕಾರಣಗಳಿಂದಾಗಿ ಲಾಕರ್‌ನಲ್ಲಿರುವ ವಸ್ತುವಿಗೆ ಹಾನಿ ಅಥವಾ ಗುಣಮಟ್ಟ ಇಳಿಳಿ ಅಥವಾ ಯಾವುದೇ ನಷ್ಟ ಉಂಟಾದಲ್ಲಿ ಬ್ಯಾಂಕು ಜವಾಬ್ದಾರವಲ್ಲ ಮತ್ತು ಬಾಡಿಗೆದಾರರು ಯಾವುದೇ ವಸ್ತುವನ್ನು ಮರೆತು ಲಾಕರ್ ಹೊರಗೇ ಬಿಟ್ಟಿರುವುದರಿಂದ ಉಂಟಾಗುವ ಯಾವುದೇ ಹಾನಿ, ಅನುಭವಿಸಿದ ನಷ್ಟಕ್ಕೆ ಕೂಡ ಬ್ಯಾಂಕು ಜವಾಬ್ದಾರವಲ್ಲ.
23. ಬ್ಯಾಂಕ್ ಮತ್ತು ಬಾಡಿಗೆದಾರರ ನಡುವಿನ ಸಂಬಂಧ ಬಾಡಿಗೆ ಮಾರಲೆ ಮತ್ತು ಬಾಡಿಗೆದಾರರ ಸಂಬಂಧ ಆಗಿರುತ್ತದೆಯೇ ವಿನಃ ಬ್ಯಾಂಕು ಮತ್ತು ಗ್ರಾಹಕರ ಸಂಬಂಧವಾಗಿರುವುದಿಲ್ಲ. ಎನ್ನುವುದನ್ನು ಸ್ಪಷ್ಟವಾಗಿ ತಿಳಿದುಕೊಂಡಿರಬೇಕು.
24. ಎಲ್ಲ ಕೊಡತಕ್ಕ ಆದರೆ ಕೊಡದಿರುವ ಹಣವನ್ನು ತುಂಬಿಕೊಳ್ಳಲು ಇಂತಹ ಆಸ್ತಿ ಅಥವಾ ಅದರ ಯಾವುದೇ ಭಾಗವನ್ನು ಮಾರಾಟ ಮಾಡುವ ಅಧಿಕಾರದೊಂದಿಗೆ ಬ್ಯಾಂಕಿಗೆ ಬಾಡಿಗೆದಾರರಿಂದ ಬರುವ ಎಲ್ಲ ಹಣಕ್ಕಾಗಿ ಸಾಮಾನ್ಯ ಧಾರಣಾಧಿಕಾರಕ್ಕೊಳಪಟ್ಟು (ಜನರಲ್ ಲೀನ್) ಬ್ಯಾಂಕು ಲಾಕರ್‌ನಲ್ಲಿ ಎಲ್ಲ ಆಸ್ತಿಯನ್ನು ಪಡೆದುಕೊಳ್ಳುತ್ತದೆ ಮತ್ತು ಇಟ್ಟುಕೊಳ್ಳುತ್ತದೆ.
25. ತನ್ನ ಸ್ವಯಂ ನಿರ್ಣಯಾಧಿಕಾರಕ್ಕೆ ಸೂಕ್ತವೆನಿಸುವಂತೆ ಬ್ಯಾಂಕು ಎಲ್ಲ ತರಹದ ಸಾಮಾನ್ಯ ಎಚ್ಚರಿಕೆಯನ್ನು ವಹಿಸಿರುವ ಸಮಯದಲ್ಲಿ ಲಾಕರ್‌ನಲ್ಲಿ ಇಟ್ಟ ವಸ್ತುಗಳಿಗೆ ಯಾವುದೇ ಹಾನಿ ಅಥವಾ ನಷ್ಟ ಉಂಟಾದಲ್ಲಿ ಬ್ಯಾಂಕು ಯಾವುದೇ ಜವಾಬ್ದಾರಿ ಅಥವಾ ಹೊಣೆಗಾರಿಕೆಯನ್ನು ಹೊರುವುದಿಲ್ಲ. ಈ ವಿಷಯದಲ್ಲಿ ಬಾಡಿಗೆದಾರರು ತಮ್ಮ ಹಿತಾಸಕ್ತಿಯನ್ನು ಕಾಪಾಡಲು ಬ್ಯಾಂಕಿನ ಲಾಕರ್‌ನಲ್ಲಿರುವ ವಸ್ತುವಿನ ಮೌಲ್ಯದ ವಿಮೆಯನ್ನು ಇಳಿಸಿಕೊಳ್ಳಬೇಕೆಂದು ಸಲಹೆ ಮಾಡಲಾಗುತ್ತದೆ.
26. ಬಾಡಿಗೆದಾರರ ಲಾಕರ್ ಬಾಡಿಗೆ ವಿಷಯದಲ್ಲಿ ಬ್ಯಾಂಕು ಆಯಾ ಸಮಯದಲ್ಲಿ ತಿಳಿದುಬರುವ ಯಾವುದೇ ನಿಯಮ ಹಾಗೂ ಷರತ್ತುಗಳಿಗೆ ಬದ್ಧರಾಗಿರುವುದಾಗಿ ಬಾಡಿಗೆದಾರರು ಒಪ್ಪಿಕೊಂಡಿರುತ್ತಾರೆ.
27. ಬಾಡಿಗೆದಾರರ ಯಾವುದೇ ನಿಯಮ ಹಾಗೂ ಷರತ್ತುಗಳ ಉಲ್ಲಂಘನೆಯಿಂದ ಬ್ಯಾಂಕಿನ ವಿರುದ್ಧ ತೆಗೆದುಕೊಳ್ಳಲಾಗುವ ಅಥವಾ ಬ್ಯಾಂಕು ತೆಗೆದುಕೊಳ್ಳುವ ಕ್ರಮದಿಂದ ಬ್ಯಾಂಕಿಗೆ ಯಾವುದೇ ಹಾನಿ, ಆರ್ಥಿಕ ನಷ್ಟ, ಖರ್ಚು ವೆಚ್ಚ, ನ್ಯಾಯ ವಿಧಿ ವಿಧಾನಗಳ ಹಾನಿಯನ್ನು ಬಾಡಿಗೆದಾರರೇ ಬ್ಯಾಂಕಿಗೆ ತುಂಬಿಕೊಡಬೇಕಾಗುತ್ತದೆ.
28. ಲಾಕರ್ ಬಾಡಿಗೆಯ ಉದ್ದೇಶಕ್ಕಾಗಿ ಮತ್ತು ಇಲ್ಲಿ ಉದ್ಭವಿಸುವ ಎಲ್ಲ ವಿಷಯ / ಗಳ ಸಮಸ್ಯೆಗಳ ವಿಷಯದಲ್ಲಿ ಇಲ್ಲಿರುವ ಪಕ್ಷಗಳು ಭಾರತದಲ್ಲಿರುವ ಮಹಾರಾಷ್ಟ್ರ ರಾಜ್ಯದ ಮುಂಬಯಿ ನ್ಯಾಯಾಲಯದ ಸಂಪೂರ್ಣ ಅಧಿಕಾರ ವ್ಯಾಪ್ತಿಗೆ ಒಪ್ಪಿಸಿಕೊಳ್ಳಬೇಕಾಗುತ್ತದೆ.
29. ತನ್ನ ಸ್ವಯಂ ನಿರ್ಣಯಾಧಿಕಾರದಂತೆ ಬ್ಯಾಂಕು ಲಾಕರ್ ಹಂಚಿಕೆಯ ಸಮಯದಲ್ಲಿ ಲಾಕರ್ ಬಾಡಿಗೆಯ ಪಾವತಿಯ ಸುಭದ್ರತೆಗಾಗಿ ಬಾಡಿಗೆದಾರರಿಂದ ನಿಶ್ಚಿತ ಠೇವಣಿಯನ್ನು ಪಡೆದುಕೊಳ್ಳುತ್ತದೆ. ಒಂಟಿ ಬಾಡಿಗೆದಾರರು ಲಾಕರ್ ಬಾಡಿಗೆಯನ್ನು ಪಾವತಿಸದಿದ್ದಲ್ಲಿ ಬ್ಯಾಂಕು ನಿಶ್ಚಿತ ಠೇವಣಿಯಿಂದ ಬಾಕಿ ಹಣವನ್ನು ಪಡೆದುಕೊಳ್ಳುವ ಮತ್ತು ಅದರ ಮೇಲೆ ಧಾರಣಾಧಿಕಾರವನ್ನು ಹೊಂದಿರುತ್ತದೆ.
30. ನಾವು ಈ ಒಪ್ಪಂದದ ಪ್ರತಿಯನ್ನು ಪಡೆದುಕೊಂಡಿರುವುದನ್ನು ಖಚಿತಪಡಿಸುತ್ತೇವೆ.

ಕಚೇರಿಯ ಉಪಯೋಗಕ್ಕಾಗಿ ಮಾತ್ರ

ಅನುಪಾತದಲ್ಲಿ ಬಾಡಿಗೆ ಮೂಲಿ	ಇಂದು ಪಡೆದುಕೊಳ್ಳಲಾಗಿದೆ:	ಅಧಿಕೃತ ಮತ್ತು ಸಹಾಯಕತೆ ಮಾಡಿದವರು:	ಎಫ್‌ಡಿಬಿ ಸಂಖ್ಯೆ :	ಸಹ(ಗಳು)ಯನ್ನು ಪರಿಶೀಲಿಸಲಾಗಿದೆ (ಅಧ್ಯಕ್ಷರುಗಳು):	ಲಾಕರ್ ಹೊಂದಿದವರ ಹೆಸರು, ಸಹಿ ಮತ್ತು ಎಂಪ್ಲಾಯ್‌ಮೆಂಟ್ ಕೋಡ್.	ಶಾಖಾ ಪ್ರಬಂಧಕರ ಹೆಸರು, ಸಹಿ ಮತ್ತು ಎಂಪ್ಲಾಯ್‌ಮೆಂಟ್ ಕೋಡ್ / ಬ್ಯಾಂಕ್
	ಇದು ಸಿಪಿಯು ಗೆ ಕಳುಹಿಸಲಾಗಿದೆ:					